



ನೋಂದಣಿ ಸಂಖ್ಯೆ  
Register Number

--	--	--	--	--	--

## PART - III

### ರಸಾಯನಶಾಸ್ತ್ರ / CHEMISTRY

(ಕನ್ನಡ ಮತ್ತು ಇಂಗ್ಲಿಷ್ ಭಾಷಾಂಶರಗಳು/Kannada & English Versions)

ಸಮಯ : 3 ಗಂಟೆಗಳು ]

Time Allowed : 3 Hours ]

[ ಪರಮಾವಧಿ ಅಂಕಗಳು : 150

[ Maximum Marks : 150

ಮೊಚನೆಗಳು :

- (1) ಪಶ್ಚಿಮ ಪರೀಕ್ಷೆಯನ್ನು ಅದರ ಮುದ್ರಣದ ಅಜ್ಞಕಟ್ಟತನಕ್ಕಾಗಿ ಪರೀಕ್ಷೆಸಿರಿ. ಯಾವುದೇ ನ್ಯಾನೆಂಗೇಜ್‌ದಲ್ಲಿ ತಡ್ಡಣವೇ ಕೊಳಡಿ ಮೇಲ್ಮೈಚಾರಕರಿಗೆ ತಿಳಿಸಿರಿ.
- (2) ಬರೆಯಲು ಮತ್ತು ಅಡ್ಡಗೆರೆ ಎಳೆಯಲು ನೀಲಿ ಅಥವಾ ಕಪ್ಪು ಶಾಹಿಯನ್ನು ಬಳಸಿರಿ ಹಾಗೂ ಆಕೃತಿಗಳನ್ನು ರಚಿಸಲು ಪೆನ್‌ಲೋ ಬಳಸಿರಿ.

Instructions :

- (1) Check the question paper for fairness of printing. If there is any lack of fairness, inform the Hall Supervisor immediately.
- (2) Use **Blue or Black** ink to write and underline and pencil to draw diagrams.

ಮೊಚನೆ : ಅಗತ್ಯವಿರುವ ಕಡೆಗಳಲ್ಲಿ ಚಿತ್ರವನ್ನು ಬಿಡಿಸಿರಿ ಮತ್ತು ಸಮೀಕರಣಗಳನ್ನು ಬರೆಯಿರಿ.

Note : Draw diagrams and write equations wherever necessary.

#### ಭಾಗ - I / PART - I

ಮೊಚನೆ :

- (i) ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ. 30x1=30
- (ii) ಕೊಟ್ಟ ನಾಲ್ಕು ಆಯ್ದೆಗಳಿಂದ ಅತಿ ಸೂಕ್ತವಾದ ಉತ್ತರವನ್ನು ಆರಿಸಿ ಮತ್ತು ಆಯ್ದೆ ಸಂಖ್ಯೆಯನ್ನು ಮತ್ತು ಸರಿಯಾದ ಉತ್ತರವನ್ನು ಬರೆಯಿರಿ.

Note :

- (i) Answer **all** the questions.
- (ii) Choose the most suitable answer from the given **four** alternatives and write the option code and the corresponding answer.

[ Turn over

1. ಓಕ್ಸಿಕೇಶನ್ ಇದರಿಂದ ರೂಪಗೊಳ್ಳುತ್ತವೆ :

- |                    |                    |
|--------------------|--------------------|
| (a) ಲ್ಯಾಂಥಾನಿಡ್ಸ್  | (b) ಅಕ್ಟಿನಿಡ್ಸ್    |
| (c) ನೋಬೆಲ್ ಅನಿಲಗಳು | (d) ಅಲ್ಕಾಲಿ ಲೋಹಗಳು |

Oxocations are formed by :

- |                 |                   |
|-----------------|-------------------|
| (a) Lanthanides | (b) Actinides     |
| (c) Noble gases | (d) Alkali metals |

2. ರಕ್ತಸೂಪವನ್ನು ತಡೆಯುವ ಸಂಯುಕ್ತವನ್ನು ಹೆಸರಿಸಿ :

- |                                                  |                                                   |
|--------------------------------------------------|---------------------------------------------------|
| (a) $K_2SO_4 \cdot Al_2(SO_4)_3 \cdot 4Al(OH)_3$ | (b) $K_2SO_4 \cdot Al_2(SO_4)_3 \cdot 24Al(OH)_3$ |
| (c) $K_2SO_4 \cdot Al_2(SO_4)_3 \cdot 4H_2O$     | (d) $K_2SO_4 \cdot Al_2(SO_4)_3 \cdot 24H_2O$     |

Name the compound employed to arrest bleeding.

- |                                                  |                                                   |
|--------------------------------------------------|---------------------------------------------------|
| (a) $K_2SO_4 \cdot Al_2(SO_4)_3 \cdot 4Al(OH)_3$ | (b) $K_2SO_4 \cdot Al_2(SO_4)_3 \cdot 24Al(OH)_3$ |
| (c) $K_2SO_4 \cdot Al_2(SO_4)_3 \cdot 4H_2O$     | (d) $K_2SO_4 \cdot Al_2(SO_4)_3 \cdot 24H_2O$     |

3. ಟಿಂಡಲ್‌ನ ಪರಿಣಾಮ ಈ ಕಾರಣದಿಂದ ಕಲಿಲ ಕಣಗಳೊಂದಿಗೆ ಸಂಬಂಧಿಸಿದೆ :

- |                      |                     |
|----------------------|---------------------|
| (a) ಬೆಳಕಿನ ಹೀರುವಿಕೆ  | (b) ಬೆಳಕಿನ ಪ್ರತಿಫಲನ |
| (c) ಬೆಳಕಿನ ಚದುರುವಿಕೆ | (d) ಚಾರ್ಜನ ಉಪಾಂಶಿತಿ |

The Tyndall's effect associated with colloidal particles is due to :

- |                         |                         |
|-------------------------|-------------------------|
| (a) absorption of light | (b) reflection of light |
| (c) scattering of light | (d) presence of charge  |

4. NaCl ಸ್ಟಿಕದಲ್ಲಿ ಕೇಂದ್ರಿತ  $Na^+$  ಅಯಾನವನ್ನು ಸುತ್ತುವರಿದಿರುವ ಕ್ಲೋರೈಡ್ ಐಯಾನಗಳ ಸಂಖ್ಯೆಯು :

- |       |       |       |        |
|-------|-------|-------|--------|
| (a) 6 | (b) 8 | (c) 4 | (d) 12 |
|-------|-------|-------|--------|

The number of chloride ions that surrounds the central  $Na^+$  ion in NaCl crystal is :

- |       |       |       |        |
|-------|-------|-------|--------|
| (a) 6 | (b) 8 | (c) 4 | (d) 12 |
|-------|-------|-------|--------|

5. ಅಂತರಣಿನ ಜಲಜನಕ ಬಂಧವು ಇದರಲ್ಲಿ ಪ್ರಸ್ತುತವಿದೆ :

- |                    |                    |
|--------------------|--------------------|
| (a) o-ನೈಟ್ರೋಫಿನಾಲ್ | (b) m-ನೈಟ್ರೋಫಿನಾಲ್ |
| (c) p-ನೈಟ್ರೋಫಿನಾಲ್ | (d) ಫಿನಾಲ್         |

The intramolecular hydrogen bonding is present in :

- |                   |                   |
|-------------------|-------------------|
| (a) o-nitrophenol | (b) m-nitrophenol |
| (c) p-nitrophenol | (d) phenol        |

6. ಮೊದಲ ದಜೆ ಪ್ರತಿಕ್ರಿಯೆಯ ಅಧ್ಯ ಜೀವಿತಾವಧಿಯು 10 ನಿಮಿಷಗಳು. ಹಾಗಾದರೆ ಅದರ ದರ ನಿರಂತರವು :

- (a)  $6.93 \times 10^2 \text{ min}^{-1}$  (b)  $0.693 \times 10^{-2} \text{ min}^{-1}$   
 (c)  $6.93 \times 10^{-2} \text{ min}^{-1}$  (d)  $69.3 \times 10^{-1} \text{ min}^{-1}$

The half life period of a first order reaction is 10 minutes. Then its rate constant is :

- (a)  $6.93 \times 10^2 \text{ min}^{-1}$  (b)  $0.693 \times 10^{-2} \text{ min}^{-1}$   
 (c)  $6.93 \times 10^{-2} \text{ min}^{-1}$  (d)  $69.3 \times 10^{-1} \text{ min}^{-1}$

7.  $\text{C}_2\text{H}_5\text{OC}_2\text{H}_5$  ಮತ್ತು  $\text{CH}_3-\underset{\substack{| \\ \text{CH}_3}}{\text{O}}-\text{CH}-\text{CH}_3$  ರಿಂದ ಪ್ರದರ್ಶಿಸಿರಿಸುವ ಒಸ್ಕೋಪ್‌ರಿಸಮ್ :

- (a) ಕ್ರಿಯಾತ್ಮಕ (b) ಮೆಟಮೇರಿಸಮ್ (c) ಸ್ಥಾನ (d) ಸರಣಿ

The isomerism exhibited by  $\text{C}_2\text{H}_5\text{OC}_2\text{H}_5$  and  $\text{CH}_3-\underset{\substack{| \\ \text{CH}_3}}{\text{O}}-\text{CH}-\text{CH}_3$  is :

- (a) functional (b) metamerism (c) position (d) chain

8. ಜೆಟ್ ಇಂಜಿನ್‌ಗಳ ಭಾಗಗಳನ್ನು ತಯಾರಿಸಲು ಯಾವ Mg ಮಿಶ್ರಲೋಹವನ್ನು ಉಪಯೋಗಿಸುತ್ತಾರೆ ?

- (a) 3% ಮಿಶ್ರಲೋಹ ಮತ್ತು 0.1% Zr.  
 (b) 30% ಮಿಶ್ರಲೋಹ ಮತ್ತು 1% Zr.  
 (c) 30% ಮಿಶ್ರಲೋಹ ಮತ್ತು 0.1% Zr.  
 (d) 3% ಮಿಶ್ರಲೋಹ ಮತ್ತು 1% Zr.

Which Mg alloy is used in making parts of jet engines ?

- (a) 3% Mish metal and 0.1% Zr.  
 (b) 30% Mish metal and 1% Zr.  
 (c) 30% Mish metal and 0.1% Zr.  
 (d) 3% Mish metal and 1% Zr.

9. ಜಲೀಯ ದ್ರಾವಣ ಕಾಪರ್ ಸಲ್ಫೈಡ್‌ಗೆ ಹೆಚ್ಚುವರಿ KCN ಸೇರಿಸಿದಾಗ ಯಾವ ಸಂಯುಕ್ತವು ರೂಪಗೊಳ್ಳುತ್ತದೆ ?

- (a)  $\text{Cu}_2(\text{CN})_2$  (b)  $\text{K}_2[\text{Cu}(\text{CN})_6]$   
 (c)  $\text{K}[\text{Cu}(\text{CN})_2]$  (d)  $\text{Cu}_2(\text{CN})_2 + (\text{CN})_2$

Which compound is formed when excess of KCN is added to an aqueous solution of copper sulphate ?

- (a)  $\text{Cu}_2(\text{CN})_2$  (b)  $\text{K}_2[\text{Cu}(\text{CN})_6]$   
 (c)  $\text{K}[\text{Cu}(\text{CN})_2]$  (d)  $\text{Cu}_2(\text{CN})_2 + (\text{CN})_2$

10. ಕೆಳಗಿನ ಯಾವ ಒಂದು ಪ್ರಕ್ರಿಯೆಯು ಕೋಗುಲೇಶನ್‌ನನ್ನು ಒಳಗೊಂಡಿರುವುದಿಲ್ಲ ?

- (a) ಪೆಪ್ಟಿಸೇಶನ್
- (b) ಡೆಲ್ಪ್ರ ರೂಪಗೊಳ್ಳುವಿಕೆ
- (c) ಅಲಮ್‌ ಉಪಯೋಗಿಸಿ ಕುಡಿಯುವ ನೀರಿನ ಶುದ್ಧಿಕರಣ
- (d) ಟ್ಯಾನಿನ್ ಉಪಯೋಗಿಸಿ ಚರ್ಮದ ಸಂಸ್ಕರಣೆ

Which one of the following processes does not involve coagulation ?

- (a) Peptisation
- (b) Formation of delta
- (c) Purification of drinking water using alum
- (d) Tanning of leather using tannin

11. ಕೆಳಗಿನವುಗಳಲ್ಲಿ ಯಾವುದು ಎಂಟ್ರೋಪಿಯ ಹೆಚ್ಚಿದಲ್ಲಿ ಪರಿಣಾಮ ಬೀರುವುದಿಲ್ಲ ?

- (a) ದ್ರಾವಣದಿಂದ ಸುಕ್ರೋಸ್‌ನ ಸ್ಥಟಿಕೀಕರಣ
- (b) ಕಟ್ಟಿಣದ ತುಕ್ಕಾಗಿದಿಯುವಿಕೆ
- (c) ಮಂಜುಗಡ್ಡೆಯಿಂದ ನೀರಿಗೆ ಬದಲಿಸುವಿಕೆ
- (d) ಕರ್ಮಾರದ ಆವಿಗೊಳ್ಳುವಿಕೆ

Which of the following does not result in an increase in entropy ?

- (a) crystallisation of sucrose from solution
- (b) rusting of iron
- (c) conversion of ice to water
- (d) vapourisation of camphor

12.  $N_2 + 3H_2 \rightleftharpoons 2NH_3$  ಇಕ್ಕೆಲ್ಲಿಬಿಯವೂನಲ್ಲಿ, ಈ ಪ್ರಕ್ರಿಯೆಯಿಂದ  $NH_3$  ಯು ಗರಿಷ್ಟ ಇಳುವರಿ ಪಡೆಯಬಹುದು :

- (a) ಕಡಿಮೆ ಒತ್ತೆದ ಮತ್ತು ಹೆಚ್ಚಿ ತಾಪಮಾನ
- (b) ಕಡಿಮೆ ಒತ್ತೆದ ಮತ್ತು ಕಡಿಮೆ ತಾಪಮಾನ
- (c) ಹೆಚ್ಚಿ ಒತ್ತೆದ ಮತ್ತು ಕಡಿಮೆ ತಾಪಮಾನ
- (d) ಹೆಚ್ಚಿ ಒತ್ತೆದ ಮತ್ತು ಹೆಚ್ಚಿ ತಾಪಮಾನ

In the equilibrium  $N_2 + 3H_2 \rightleftharpoons 2NH_3$ , the maximum yield of  $NH_3$  will be obtained with the process having :

- (a) low pressure and high temperature
- (b) low pressure and low temperature
- (c) high pressure and low temperature
- (d) high pressure and high temperature

13. ಪ್ರೋಟೋನ್‌ಗಳ ಬಿಲ್ಡಿಂಗ್ ಬ್ಲೋಕ್ :

- |                                  |                             |
|----------------------------------|-----------------------------|
| (a) $\alpha$ - ಹ್ಯಾಡ್ರೋಕ್ಸಿ ಆಮ್ಲ | (b) $\alpha$ - ಅಮ್ಯಾನೊ ಆಮ್ಲ |
| (c) $\beta$ - ಹ್ಯಾಡ್ರೋಕ್ಸಿ ಆಮ್ಲ  | (d) $\beta$ - ಅಮ್ಯಾನೊ ಆಮ್ಲ  |

The building block of proteins are :

- |                             |                           |
|-----------------------------|---------------------------|
| (a) $\alpha$ - hydroxy acid | (b) $\alpha$ - amino acid |
| (c) $\beta$ - hydroxy acid  | (d) $\beta$ - amino acid  |

14. ಕೊಆಡಿಕೆನೇಶನ್ ಸಂಖ್ಯೆ 4 ಹೊಂದಿರುವ ಸಂಕೀರ್ಣ ಸಂಯುಕ್ತಕ್ಕೆ ಉದಾಹರಣೆಯು :

- |                        |                        |
|------------------------|------------------------|
| (a) $K_4[Fe(CN)_6]$    | (b) $[Co(en)_3]Cl_3$   |
| (c) $[Fe(H_2O)_6]Cl_3$ | (d) $[Cu(NH_3)_4]Cl_2$ |

An example of a complex compound having coordination number 4 :

- |                        |                        |
|------------------------|------------------------|
| (a) $K_4[Fe(CN)_6]$    | (b) $[Co(en)_3]Cl_3$   |
| (c) $[Fe(H_2O)_6]Cl_3$ | (d) $[Cu(NH_3)_4]Cl_2$ |

15. ಹೃಡೆಲ್ಲಿಸಿಸ್‌ನಲ್ಲಿ ರಾಫಿನೋಸ್ ಇದನ್ನು ಹೊಡುತ್ತದೆ :

- |                                                     |
|-----------------------------------------------------|
| (a) ಎರಡು ಮೌನೋಸ್ಯಾಚರ್ಯೆಡ್ಸ್                          |
| (b) ಮೂರು ಮೌನೋಸ್ಯಾಚರ್ಯೆಡ್ಸ್                          |
| (c) ಒಂದು ಡೈಸ್ಯಾಚರ್ಯೆಡ್ ಮತ್ತು ಒಂದು ಮೌನೋಸ್ಯಾಚರ್ಯೆಡ್   |
| (d) ಎರಡು ಮೌನೋಸ್ಯಾಚರ್ಯೆಡ್ಸ್ ಮತ್ತು ಒಂದು ಡೈಸ್ಯಾಚರ್ಯೆಡ್ |

Raffinose on hydrolysis gives :

- |                                              |
|----------------------------------------------|
| (a) two monosaccharides                      |
| (b) three monosaccharides                    |
| (c) one disaccharide and one monosaccharide  |
| (d) two monosaccharides and one disaccharide |

16. ಈ ಸೂತ್ರವನ್ನು ಉಪಯೋಗಿಸಿ ಪರಿಣಾಮಕಾರಿ ಪರಮಾಣು ಚಾರ್ಜನ್ನು ಕಂಡುಹಿಡಿಯಬಹುದು :

- |                   |                   |                   |                   |
|-------------------|-------------------|-------------------|-------------------|
| (a) $Z^* = S - Z$ | (b) $Z^* = Z + S$ | (c) $Z = Z^* - S$ | (d) $Z^* = Z - S$ |
|-------------------|-------------------|-------------------|-------------------|

Effective nuclear charge can be calculated by using the formula :

- |                   |                   |                   |                   |
|-------------------|-------------------|-------------------|-------------------|
| (a) $Z^* = S - Z$ | (b) $Z^* = Z + S$ | (c) $Z = Z^* - S$ | (d) $Z^* = Z - S$ |
|-------------------|-------------------|-------------------|-------------------|

17. Conc.  $HNO_3$  ಮತ್ತು Conc.  $H_2SO_4$  ಮಿಶ್ರಣದೊಂದಿಗೆ ಅನಿಸೋಲ್ ಇದನ್ನು ಹೊಡುತ್ತದೆ :

- |                                       |
|---------------------------------------|
| (a) ಅಫೋನ್ ನೈಟ್ರೋಲ್ ಅನಿಸೋಲ್            |
| (b) ಪಾರಾ ನೈಟ್ರೋಲ್ ಅನಿಸೋಲ್             |
| (c) ಅಫೋನ್ ಮತ್ತು ಪಾರಾ ನೈಟ್ರೋಲ್ ಅನಿಸೋಲ್ |
| (d) ಮೆಟಾ ನೈಟ್ರೋಲ್ ಅನಿಸೋಲ್             |

With a mixture of Conc.  $HNO_3$  and Conc.  $H_2SO_4$  Anisole gives :

- |                                  |
|----------------------------------|
| (a) ortho nitro anisole          |
| (b) para nitro anisole           |
| (c) ortho and para nitro anisole |
| (d) meta nitro anisole           |

18. ಯಾವಾಗ ನೈಟ್ರೋಮಿಥೇನೊನನ್ನು  $Zn/NH_4 Cl$  ನಿಂದ ಕಡಿತಗೊಳಿಸುತ್ತೇವೆಯೋ, ಆಗ ನಾವು ಇದನ್ನು ಪಡೆಯಬಹುದು :

- |                 |                    |
|-----------------|--------------------|
| (a) $CH_3 NH_2$ | (b) $C_2 H_5 NH_2$ |
| (c) $CH_3 NHOH$ | (d) $C_2 H_5 COOH$ |

When nitromethane is reduced with  $Zn/NH_4 Cl$ , we get :

- |                 |                    |
|-----------------|--------------------|
| (a) $CH_3 NH_2$ | (b) $C_2 H_5 NH_2$ |
| (c) $CH_3 NHOH$ | (d) $C_2 H_5 COOH$ |

19.  $PI_3$  ಸೊಂದಿಗೆ ಈಫ್ಲೀನ್ ದ್ವಾರ್ಕೋಲ್ ಪ್ರತಿಕ್ರಿಯೆಯು ಇದನ್ನು ಹೊಡುತ್ತದೆ :

- |                   |                 |                |               |
|-------------------|-----------------|----------------|---------------|
| (a) $ICH_2-CH_2I$ | (b) $CH_2=CH_2$ | (c) $CH_2=CHI$ | (d) $ICH=CHI$ |
|-------------------|-----------------|----------------|---------------|

The reaction of ethylene glycol with  $PI_3$  gives :

- |                   |                 |                |               |
|-------------------|-----------------|----------------|---------------|
| (a) $ICH_2-CH_2I$ | (b) $CH_2=CH_2$ | (c) $CH_2=CHI$ | (d) $ICH=CHI$ |
|-------------------|-----------------|----------------|---------------|

20. ಕ್ಯಾಲೋರಿಮೀಟರ್ ಮಾಡಲು ಉಪಯೋಗಿಸುವ ಪರಿವರ್ತನಾ ಅಂಶವು :

- |        |        |        |        |
|--------|--------|--------|--------|
| (a) Cr | (b) Ni | (c) Zn | (d) Cu |
|--------|--------|--------|--------|

The transition element used for making calorimeters is :

- |        |        |        |        |
|--------|--------|--------|--------|
| (a) Cr | (b) Ni | (c) Zn | (d) Cu |
|--------|--------|--------|--------|

21. ಡ್ಯೂಮಿಫ್ಲೆಲ್ ಸೆ. ಬುಟ್ಟೆಲಾಮ್ಫೋನ್ ಎನ್ನ IUPAC ಹೆಸರು :

- |                                              |
|----------------------------------------------|
| (a) 2-ಅಮ್ಯೆನ್‌ಮೆಲ್‌3-ಮಿಥ್ಯೆಲ್ ಬುಟ್ಟೆನ್       |
| (b) 2-(N-ಮಿಥ್ಯೆಲ್ ಅಮ್ಯೆನ್‌ಎ)ಬುಟ್ಟೆನ್         |
| (c) 2-(N, N-ಡ್ಯೂಮಿಫ್ಲೆಲ್ ಅಮ್ಯೆನ್‌ಎ) ಬುಟ್ಟೆನ್ |
| (d) 2-(N, N-ಡ್ಯೂಮಿಫ್ಲೆಲ್ ಅಮ್ಯೆನ್‌ಎ) ಪ್ರೋಪೆನ್ |

The IUPAC name of dimethyl sec. butylamine is :

- |                                     |
|-------------------------------------|
| (a) 2-amino-3-methyl butane         |
| (b) 2-(N-methyl amino) butane       |
| (c) 2-(N, N-dimethyl amino) butane  |
| (d) 2-(N, N-dimethyl amino) propane |

22. ಟ್ರೌಟನ್ ನಿಯಮಕ್ಕೆ ವಿಭಿನ್ನವಾಗಿರುವ ದ್ರವವು :

- |                         |                    |
|-------------------------|--------------------|
| (a) ಹೈಡ್ರೋಕ್ಸೋರಿಕ್ ಆಮ್ಲ | (b) ಸಲ್ಪೂರಿಕ್ ಆಮ್ಲ |
| (c) ಫಾಸ್ ಫೋರಿಕ್ ಆಮ್ಲ    | (d) ಅಸೆಟಿಕ್ ಆಮ್ಲ   |

The liquid that deviates from Trouton's rule is :

- |                       |                    |
|-----------------------|--------------------|
| (a) Hydrochloric acid | (b) Sulphuric acid |
| (c) Phosphoric acid   | (d) Acetic acid    |

23. ಕೆಳಗಿನವುಗಳಲ್ಲಿ ಯಾವ ಸಂಯುಕ್ತವು ದೃಷ್ಟಿಕ್ಷಮಾನಿಕವಾಗಿ ಸ್ತ್ರೀಯವಾಗಿದೆ ?

- (a)  $\text{CH}_3\text{CH}_2\text{COOH}$  (b)  $\text{HOOC}-\text{CH}_2-\text{COOH}$   
 (c)  $\text{CH}_3\text{CH}(\text{OH})\text{COOH}$  (d)  $\text{Cl}_2\text{CHCOOH}$

Which of the following compound is optically active ?

- (a)  $\text{CH}_3\text{CH}_2\text{COOH}$  (b)  $\text{HOOC}-\text{CH}_2-\text{COOH}$   
 (c)  $\text{CH}_3\text{CH}(\text{OH})\text{COOH}$  (d)  $\text{Cl}_2\text{CHCOOH}$

24.  $2\text{H}_2\text{O}_{(g)} + 2\text{Cl}_{2(g)} \rightleftharpoons 4 \text{HCl}_{(g)} + \text{O}_{2(g)}$  ಈ ಇಂಜಿನಿಯರ್‌ಗೆ :

- (a)  $K_p = K_c$  (b)  $K_p > K_c$  (c)  $K_p < K_c$  (d)  $K_p = \frac{1}{K_c}$

$2\text{H}_2\text{O}_{(g)} + 2\text{Cl}_{2(g)} \rightleftharpoons 4 \text{HCl}_{(g)} + \text{O}_{2(g)}$  for this equilibrium :

- (a)  $K_p = K_c$  (b)  $K_p > K_c$  (c)  $K_p < K_c$  (d)  $K_p = \frac{1}{K_c}$

25. \_\_\_\_\_ ಅಯಾನ್‌ನಲ್ಲಿ  $\text{sp}^2$  ಹೈಬ್ರಿಡ್‌ಸೇಶನ್ ಪ್ರಸ್ತುತವಿಲ್ಲ.

- (a)  $\text{CO}_3^{2-}$  (b)  $\text{SO}_4^{2-}$  (c)  $\text{NO}_3^-$  (d)  $\text{NO}_2^-$

$\text{sp}^2$  hybridisation is not present in \_\_\_\_\_ ion.

- (a)  $\text{CO}_3^{2-}$  (b)  $\text{SO}_4^{2-}$  (c)  $\text{NO}_3^-$  (d)  $\text{NO}_2^-$

26. ಫಾರ್ಮಲೋಡಿಹೈಡ್ ಮೊಲಿಮರ್‌ಸ್ಸ್ ಆಗಿ ಇದನ್ನು ಕೊಡುತ್ತದೆ :

- (a) ಪಾರಾಫಾರ್ಮಲೋಡಿಹೈಡ್ (b) ಪಾರಾಲೈಹೈಡ್  
 (c) ಫಾರ್ಮಲಿನ್ (d) ಫಾರ್ಮಿಕ್ ಆಮ್

Formaldehyde polymerises to give :

- (a) paraformaldehyde (b) paraldehyde  
 (c) formalin (d) formic acid

27. ಲೈಂಫಿಲಿಕ್ ಕಲಿಲಕ್ತಿ ಉದಾಹರಣೆಯು :

- (a) ಲೋಹದ ಕಲಿಲವಾದ ದ್ರಾವಣಗಳು (b) ನೀರಿನಲ್ಲಿ ಸಲ್ಫರ್  
 (c) ಗಿಲಾಟಿನ್ (d)  $\text{Fe}(\text{OH})_3$  ಕಲಿಲ

An example for lyophilic colloid is :

- (a) colloidal solutions of metal (b) sulphur in water  
 (c) gelatin (d)  $\text{Fe}(\text{OH})_3$  colloid

28. ಹ್ಯಾಡ್ರೋಕ್ಲೋರಿಕ್ ಆಮ್ಲ ಮತ್ತು ಸೋಡಿಯಂ ಕಾರ್బನೇಟ್ ನಡುವಿನ ಟೈಟ್ರಿಕರಣಕ್ಕೆ, ಉಪಯೋಗಿಸುವ ಸೂಚಕವು :

- |                           |                    |
|---------------------------|--------------------|
| (a) ಪೊಟ್ಯಾಸಿಯಂ ಪರಮಾಂಗನೇಟ್ | (b) ಫೀನಾಲ್ ಫಾಲೀನ್  |
| (c) ಫೀನಾಲ್ ಕೆಂಪು          | (d) ಮಿಥ್ಯೆಲ್ ಕೇಸರಿ |

For the titration between hydrochloric acid and sodium carbonate, the indicator used is :

- |                            |                     |
|----------------------------|---------------------|
| (a) potassium permanganate | (b) phenolphthalein |
| (c) phenol red             | (d) methyl orange   |

29. ಅಮ್ಯಾನಿಗಳ ಮೂಲ ಗುಣಲಕ್ಷಣಕ್ಕೆ ಕಾರಣವು :

- |                                                      |
|------------------------------------------------------|
| (a) ಟೆಟ್ರಾಹೆಡ್ರಲ್ ರಚನೆ                               |
| (b) ಸಾರಜನಕ ಪರಮಾಣುವಿನ ಪ್ರಸ್ತುತ                        |
| (c) ಸಾರಜನಕ ಪರಮಾಣುವಿನ ಮೇಲೆ ಒಂದೇ ಜೋಡಿಯ ಎಲೆಕ್ಟ್ರಾನ್‌ಗಳು |
| (d) ಸಾರಜನಕದ ಅತಿ ಹೆಚ್ಚು ಎಲೆಕ್ಟ್ರೋನೆಗೆಟಿವಿಟಿ           |

The basic character of amines is due to :

- |                                             |
|---------------------------------------------|
| (a) tetrahedral structure                   |
| (b) presence of nitrogen atom               |
| (c) lone pair of electrons on nitrogen atom |
| (d) high electronegativity of nitrogen      |

30.  $^{92}\text{U}^{235}$  ನ್ಯೂಕ್ಲಿಯಸ್ ಒಂದು ನ್ಯೂಕ್ಲಾನನ್ನು ಹೀರುತ್ತದೆ ಮತ್ತು  $^{54}\text{Xe}^{139}$ ,  $^{38}\text{Sr}^{94}$  ಮತ್ತು  $\times$  ಗೆ ವಿಘಟನೆಗೊಳ್ಳುತ್ತದೆ. ವಸ್ತು  $\times$  ಏನು ?

- |                      |                      |
|----------------------|----------------------|
| (a) 2 ನ್ಯೂಕ್ಲಾನ್‌ಗಳು | (b) 3 ನ್ಯೂಕ್ಲಾನ್‌ಗಳು |
| (c) $\alpha$ - ಕಣ    | (d) $\beta$ - ಕಣ     |

$^{92}\text{U}^{235}$  nucleus absorbs a neutron and disintegrates into  $^{54}\text{Xe}^{139}$ ,  $^{38}\text{Sr}^{94}$  and  $x$ . What will be the product  $x$  ?

- |                         |                        |
|-------------------------|------------------------|
| (a) 2 neutrons          | (b) 3 neutrons         |
| (c) $\alpha$ - particle | (d) $\beta$ - particle |

## ಭಾಗ - II / PART - II

**ಮೊತ್ತನೆ :** (i) ಯಾವುದಾದರೂ ಹದಿನ್ಯೇದು ಪ್ರಶ್ನೆಗಳನ್ನು ಉತ್ತರಿಸಿ. **15x3=45**

(ii) ಪ್ರತಿ ಉತ್ತರವು ಒಂದು ಅಥವಾ ಎರಡು ವಾಕ್ಯಗಳಲ್ಲಿರಬೇಕು.

**Note :** (i) Answer **any fifteen** questions.

(ii) Each answer should be in **one or two** sentences.

**31.** ಹೈಸೆಂಬರ್‌ನ ಅನಿಶ್ಚಿತತೆ ತತ್ವವನ್ನು ತಿಳಿಸಿ.

State Heisenberg's uncertainty principle.

**32.** ಇಂಗಾಲದ ಅಯಾನಿಕರಣ ಶಕ್ತಿಯು ಬೋರಾನ್‌ಗಿಂತ ಹೆಚ್ಚಿದೆ. ಏಕೆ ?

Ionisation energy of Carbon is more than that of Boron. Why ?

**33.** ಪ್ಲಂಬೋ ಸೋಲ್ವೆನಿಯ ಬಗ್ಗೆ ಟಿಪ್ಪಣಿ ಬರೆಯಿರಿ.

Write a note on plumbago solvency.

**34.**  $H_4P_2O_7$  ನ ಎಲೆಕ್ಟ್ರಾನ್ ಡೋಟ್ ಸೂತ್ರವನ್ನು ಚಿತ್ರಿಸಿ.

Draw the electron dot formula of  $H_4P_2O_7$ .


**35.** ಪರಿವರ್ತನಾ ವಸ್ತುಗಳು ಮಿಶ್ರಲೋಹವನ್ನು ಏಕೆ ರಚಿಸುತ್ತವೆ ?

Why do transition elements form alloys ?

**36.** ಕ್ರೋಮ್ ಪ್ಲೇಟಿಂಗ್ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.


Write short note on chrome plating.

37. ಕೆಳಗಿನ ನ್ಯೂಕ್ಲಿಯರ್ ಪ್ರತಿಕ್ರಿಯೆಗೆ Q ಮೌಲ್ಯ ಕಂಡುಹಿಡಿಯಿರಿ.



${}_{13}\text{Al}^{27}$  ಗೆ ನಿರ್ವಾದ ಮಾಸ 26.9815 amu,  ${}_2\text{He}^4$  ಗೆ 4.0026 amu,  ${}_{14}\text{Si}^{30}$  ಗೆ 29.9738 amu ಮತ್ತು  ${}_1\text{H}^1$  ಗೆ 1.0078 amu.

Calculate Q value of the following nuclear reaction.



The exact mass of  ${}_{13}\text{Al}^{27}$  is 26.9815 amu,  ${}_{14}\text{Si}^{30}$  is 29.9738 amu,  ${}_2\text{He}^4$  is 4.0026 amu and  ${}_1\text{H}^1$  is 1.0078 amu.

38. ಸೂಪರ್ ವಾಹಕಗಳಿಗೆ ಯಾವುದಾದರೂ ಮೂರು ಅನ್ನಯಿಕೆಗಳನ್ನು ಬರೆಯಿರಿ.

Write any three applications of superconductors.

39. ಎಂಟೋಎ ಎಂದರೇನು ? ಅವುಗಳ ಫಾಟಕಗಳು(ಯುನಿಟ್) ಯಾವುವು ?

What is entropy ? What are its units ?

40. ಲಿ ಚಾಟೆಲಿಯರ್‌ನ ತತ್ವವನ್ನು ತಿಳಿಸಿ.

State Le Chatelier's principle.

41. ಸ್ಯೂಡೋ ಪ್ರಥಮ ದಜೆ- ಪ್ರತಿಕ್ರಿಯೆ ಎಂದರೇನು ? ಒಂದು ಉದಾಹರಣೆ ಕೊಡಿ.

What is a pseudo first order reaction ? Give an example.

42. ಅರ್ರೆಹಿನಿಯಸ್ ಸಮೀಕರಣವನ್ನು ಬರೆಯಿರಿ ಮತ್ತು ಅವುಗಳ ಅಂಶಗಳನ್ನು ವಿವರಿಸಿ.

Write the Arrhenius equation and explain the terms.

43. ಹೆಪ್ಟೈಂಸೇಶನ್ ಎಂದರೇನು ? ಒಂದು ಉದಾಹರಣೆ ಕೊಡಿ.

What is peptisation ? Give an example.

44. ಹೆಂಡರಸನ್ ಸಮೀಕರಣದ ಮೂರು ಮಹತ್ವಗಳನ್ನು ಬರೆಯಿರಿ.

Write three significances of Henderson equation.

45. ಎನಾನ್ಯಿಯೋಮರ್ ಮತ್ತು ಡಯಾಸ್ಟ್ರಿಯೋಮರ್ ನಡುವಿನ ಯಾವುದಾದರೂ ಮೂರು ವ್ಯತ್ಯಾಸಗಳನ್ನು ಬರೆಯಿರಿ.

Write any three differences between enantiomers and diastereomers.

46. ಗ್ರಿಗ್ನಾರ್ಡ್‌ ಕಾರಕಕ್ಕೆ ಆಲೋಚಾಲನ್ನು ದ್ರಾವಕವಾಗಿ ಉಪಯೋಗಿಸಲಾಗುವುದಿಲ್ಲ. ಕಾರಣ ಕೊಡಿ.  
Alcohols cannot be used as a solvent for Grignard reagent. Give reason.
47. ಟೊಲ್ಯೂನಿನಿಂದ ಬೆಂಜೈಲ್ ಆಲೋಚಾಲನ್ನು ನೀವು ಹೇಗೆ ತಯಾರಿಸುತ್ತೀರಿ ?  
How will you prepare benzyl alcohol from toluene ?
48. ರೋಸನ್‌ನಮಂಡ್‌ನ ಕಡಿತ(ರಿಡಕ್ಸ್‌ನ್) ಎಂದರೇನು ? ಈ ಪ್ರತಿಕ್ರಿಯೆಯಲ್ಲಿ  $\text{BaSO}_4$  ನ್ನು ಸೇರಿಸುವ ಉದ್ದೇಶ ಏನು ?  
What is Rosenmund's reduction ? What is the purpose of adding  $\text{BaSO}_4$  in this reaction ?
49. ಎಸಿಟಾಮ್ಯಾನಿಂದ ಮಿಥ್ಯೆಲ್ ಸೈನಾಯಿಡನ್ನು ಹೇಗೆ ಪಡೆಯುತ್ತೀರಿ ?  
How is methyl cyanide obtained from acetamide ?
50. ಗೇಬ್ರಿಯಲ್ ಫ್ಫಾಲ್ಟೆಮ್ಯಾಡ್ ಸಿಂಥೆಸಿಸ್ ಬಗ್ಗೆ ಬರೆಯಿರಿ.  
Write about Gabriel phthalimide synthesis.
51. ವರ್ಣ (ಢೈಸ್) ಗಳ ಯಾವುದಾದರೂ ಮೂರು ಗುಣಲಕ್ಷಣಗಳನ್ನು ಕೊಡಿ.  
Give any three characteristics of dyes.

### ಭಾಗ - III / PART - III

ಸೂಚನೆ : ಯಾವುದಾದರೂ ಪಣ ಪ್ರಶ್ನೆಗಳನ್ನು ಪ್ರತಿ ವಿಭಾಗದಿಂದ ಕನಿಷ್ಠ ಎರಡು ಪ್ರಶ್ನೆಗಳನ್ನು ಅರ್ಥಿಸಿ ಬರೆಯಿರಿ.

Note : Answer **any seven** questions choosing at least **two** questions from each section.

$7 \times 5 = 35$

### ವಿಭಾಗ - A / SECTION - A

52. ಡೇವಿಸನ್ ಮತ್ತು ಜರ್ಮರ್ ಪ್ರಯೋಗವನ್ನು ವಿವರಿಸಿ  
Describe the Davisson and Germer experiment.
53. ಅಜೆಂಟ್‌ಟೆಟ್ ಅದಿರಿನಿಂದ ಬೆಳ್ಳಿಯನ್ನು ಹೇಗೆ ಪಡೆಯುತ್ತೀರಿ ?  
How is silver extracted from Argentite ore ?
54. ಲ್ಯಾಂಥಾನಿಡ್ ಕುಗ್ಗುವಿಕೆಗೆ ಪರಿಣಾಮಗಳನ್ನು ಬರೆಯಿರಿ.  
Write the consequences of lanthanide contraction.

[ Turn over

55. බස්මේරිස්ට්‍රෝන සම්පූර්ණ මතු අයානීකරණවත්තු ලාභාහරණයෙන්දිග් බැවරිසි. Explain coordination and ionisation isomerism with suitable examples.

## વિભાગ - B / SECTION - B

56. ಪ್ರೀ (ಲಾಚಿತ) ಎನಜೆಂ G ಗುಣಲಕ್ಷಣಗಳು ಯಾವುವು ?  
What are the characteristics of free energy, G ?

57.  $\text{PCl}_5$  ವಿಭಜನೆಗೆ  $K_p$  ಮತ್ತು  $K_c$  ಗೆ ಅಧಿವ್ಯೂಹ ಪಡೆಯಿರಿ.  
Derive the expressions for  $K_p$  and  $K_c$  for decomposition of  $\text{PCl}_5$ .

58. ಪ್ರತಿಕ್ರಿಯೆ ದರ್ಜೆಯ ಗುಣಲಕ್ಷಣಗಳು ಯಾವುವು ?  
What are the characteristics of order of a reaction ?

59.  $0.01 \text{ M Cu}^{2+}$  ದ್ರಾವಣ ಹೊಂದಿರುವ  $\text{Cu}_{(\text{aq})}^{2+}/\text{Cu}_{(\text{s})}$  ಅರ್ಥ ಸೆಲ್‌ಗೆ ಇ.ಎಂ.ಎಫ್. + 0.301 V. ಅರ್ಥ ಸೆಲ್‌ನ ಸ್ಟ್ಯಾಂಡರ್ಡ್ ಇ.ಎಂ.ಎಫ್. ನ್ನು ಕಂಡುಹಿಡಿಯಿರಿ.  
The e.m.f. of the half cell  $\text{Cu}_{(\text{aq})}^{2+}/\text{Cu}_{(\text{s})}$  containing  $0.01 \text{ M Cu}^{2+}$  solution is + 0.301 V.  
Calculate the standard e.m.f. of the half cell.

## **વિભાગ - C / SECTION - C**

60. ಅರೋಮೆಟಿಕ್ ಮತ್ತು ಅಲಿಫಾಟಿಕ್ ಈಥರ್ಗಳ ನಡುವಿನ ಯಾವುದಾದರೂ ಇದು ವ್ಯತ್ಯಾಸಗಳನ್ನು ಬರೆಯಿರಿ.  
Give any five differences between aromatic and aliphatic ethers.

61. ಕೆಳಗಿನ ಪ್ರತಿಕ್ರಿಯೆಗಳನ್ನು ಬರೆಯಿರಿ.

(i) ಕ್ಲೇಮೆನ್ಸನ್ ಕಡಿತ (ii) ಪರ್ಕಿನ್ಸನ್ ಪ್ರತಿಕ್ರಿಯೆ

Write the following reactions :

(i) Clemmenson reduction (ii) Perkins reaction

62. ಆಲ್ಕೊಹಾಲ್‌ನೊಂದಿಗೆ ಕಾರ್ಬೋಕ್ಸಿಲಿಕ್ ಅಮ್ಲದ ಈಸ್ಟರಿಫಿಕೇಶನ್‌ಗೆ ಒಳಗೊಂಡಿರುವ ಯಾಂತ್ರಿಕತೆಗಳನ್ನು ಬರೆಯಿರಿ.

Write the mechanism involved in the esterification of a carboxylic acid with alcohol.

63. ಅನೆಸ್ಟೆಟಿಕ್ಸ್ ಬಗ್ಗೆ ಸಂಜೀವ್ತ ಟಿಪ್ಪಣಿ ಬರೆಯಿರಿ.

Write short notes on anaesthetics.

#### ಭಾಗ - IV / PART - IV

- ಮೊಟನೆ :**
- (i) ಒಟ್ಟು ನಾಲ್ಕು ಪ್ರಶ್ನೆಗಳನ್ನು ಉತ್ತರಿಸಿ. **4x10=40**
  - (ii) ಪ್ರಶ್ನೆ ಸಂಖ್ಯೆ 70 ಕಡ್ಡಾಯವಾಗಿದೆ ಮತ್ತು ಉಳಿದ ಪ್ರಶ್ನೆಗಳಿಂದ ಯಾವುದಾದರು ಮೂರಕ್ಕೆ ಉತ್ತರಿಸಿ.

**Note :**

- (i) Answer **four** questions in all.
- (ii) Question number 70 is **compulsory** and answer **any three** from the remaining questions.

- 64.** (a) ಅಯಾನಿಕ್ ಶ್ರೀಜ್ಗಳನ್ನು ಕಂಡುಹಿಡಿಯಲು ಪೋಲಿಂಗ್ ವಿಧಾನವನ್ನು ವಿವರಿಸಿ.
- (b) ರಾಮಸೇ-ರಾಲೀಗ್ ವಿಧಾನದಿಂದ ಹೇಗೆ ನೋಬೆಲ್ ಅವಿಲವನ್ನು ವಾಯುವಿನಿಂದ ಪ್ರತ್ಯೇಕಗೊಳಿಸುವುದೆಂದು ವಿವರಿಸಿ.
- (a) Explain Pauling method to determine ionic radii.
- (b) Describe how noble gases are isolated from air by Ramsay-Raleigh method.
- 65.** (a) ವೇಲೆನ್ಸ್ ಬಾಂಡ್ ಸಿದ್ಧಾಂತವನ್ನು ಉಪಯೋಗಿಸಿ  $[Ni(CN)_4]^{2-}$  ಡಯಾಮ್ಯಾಗ್ನೆಟಿಕ್ ಎಂದು ಸಾಧಿಸಿ ಎಲ್ಲಿ  $[Ni(NH_3)_4]^{2+}$  ಪಾರಾಮ್ಯಾಗ್ನೆಟಿಕ್ ಆಗಿದೆ.
- (b) ರೇಡಿಯೋಕಾರ್ಬನ್ ಡೇಟಿಂಗ್ ನ್ನು ವಿವರಿಸಿ.
- (a) Using Valence Bond theory prove that  $[Ni(CN)_4]^{2-}$  is diamagnetic, whereas  $[Ni(NH_3)_4]^{2+}$  is paramagnetic.
- (b) Explain Radiocarbon dating.
- 66.** (a) ಗಾಜಿನ ಸ್ಥಾವರವನ್ನು ವಿವರಿಸಿ.
- (b) ಭೌತಿಕ ಹೀರುವಿಕೆ ಮತ್ತು ರಾಸಾಯನಿಕ ಹೀರುವಿಕೆ ನಡುವಿನ ವ್ಯತ್ಯಾಸಗಳು ಯಾವುವು ?
- (a) Describe the nature of glass.
- (b) What are the differences between physical adsorption and chemical adsorption.
- 67.** (a) ಓಸ್ಟ್ವಾಲ್ಡ್ ಡೈಲ್ಯೂಶನ್ ನಿಯಮವನ್ನು ವಿವರಿಸಿ.
- (b) ಸೆಲ್ ಚಿತ್ರ ಬಿಡಿಸಲು IUPAC ಕ್ಷೇತ್ರದಲ್ಲಿ ನಮೂದಿಸಿ.
- (a) Explain Ostwald's dilution law.
- (b) Mention the IUPAC conventions for writing cell diagram.

68. (a) ಸ್ಥಿರತೆಯನ್ನು ವಿವರಿಸಿ. ಅವುಗಳ ಸ್ಥಿರತೆಯನ್ನು ವ್ಯಾಖ್ಯಾನಿಸಿ.
- (b) ಕೆಳಗಿನ ಪರಿವರ್ತನೆಗಳು ಹೇಗೆ ಪರಿಣಾಮಿಸುತ್ತವೆ ?
- ಸ್ಟೋರ್ಮ್‌ಲಿನ್‌ ಆಷ್ಟು → ಎಸ್ಟ್ರಿನ್
  - ಸ್ಟೋರ್ಮ್‌ಲಿನ್‌ ಆಷ್ಟು → ಮಿಥ್ಯೆಲ್ ಸ್ಟೋರ್ಮ್‌ಲಿನ್‌ಇಡ್
  - ಪಾರ್ಮಿಕ್‌ ಆಷ್ಟು → ಫಾರ್ಮಾಮೆಡ್
- (a) Describe the conformations of cyclohexanol. Comment on their stability.
- (b) How are the following conversions carried out ?
- Salicylic acid → aspirin
  - Salicylic acid → methyl salicylate
  - Formic acid → formamide
69. (a) ನೈಟ್ರಾಸ್ ಆಷ್ಟುಗಳನ್ನು ಪ್ರತಿಕ್ರಿಯಿಸುತ್ತವೆ ?
- (b) ಗ್ಲೂಕೋಸ್ ರಚನೆಯನ್ನು ಸ್ವಷ್ಟಪಡಿಸಿ.
- (a) How do primary, secondary and tertiary amines react with nitrous acid ?
- (b) Elucidate the structure of glucose.
70. (a)  $C_6H_6O$  ಅಣ್ಣಿಕ ಸೂತ್ರವಿರುವ ಒಂದು ಜ್ಯೋತಿಕ ಸಂಯುಕ್ತ (A) ಯು ತಟಸ್ಥ ಫೇರಿಕ್ ಕ್ಲೋರೈಡಿನೊಂದಿಗೆ ನೇರಳೆ ಬಣ್ಣವನ್ನು ಕೊಡುತ್ತದೆ. ಸಂಯುಕ್ತ (A) ಯನ್ನು  $CHCl_3$  ಮತ್ತು  $NaOH$  ನೊಂದಿಗೆ ರೀಫ್ಲೆಕ್ಸ್ ಮಾಡಿದಾಗ (B) ಮತ್ತು (C) ಎರಡು ಐಸೋಮರ್‌ಗಳನ್ನು ಕೊಡುತ್ತದೆ. ಸಂಯುಕ್ತ (A) ಯನ್ನು ಆಲ್ಕಾಲೀನ್ ಮಾಡುವುದಲ್ಲಿ ಡಯಾಜೋಮೀಥೇನ್‌ನೊಂದಿಗೆ ಸೇರಿಸಿದಾಗ ಈಥರ್ (D) ಯನ್ನು ಕೊಡುತ್ತದೆ. (A), (B), (C) ಮತ್ತು (D) ಯನ್ನು ಗುರುತಿಸಿ. ಪ್ರತಿಕ್ರಿಯೆಗಳನ್ನು ವಿವರಿಸಿ.
- (b) ಸಂಯುಕ್ತ (A) ಒಂದು ಕಿತ್ತಳೆ ಕೆಂಪು ಬಣ್ಣದ ಸ್ಥಿರ ಹಾಗೂ ಒಂದು ಪ್ರಬಲ ಉತ್ತರ್ವಣಾ ಏಜೆಂಟ್ ಕೊಡಾ, ಸಂಯುಕ್ತ (A) ಮೊಟ್ಟಾಸಿಯಂ ಕ್ಲೋರೈಡ್ ಮತ್ತು ಕಾನ್‌ಸೆನ್‌ಟ್ರೇಟ್‌ ಸಲ್ಫ್‌ರಿಕ್ ಆಷ್ಟು ಜೊತೆಗೆ ಬಣ್ಣದ ಅನಿಲ (B) ಆಗುತ್ತದೆ. ಯಾವಾಗ  $KOH$ , (A) ನೊಂದಿಗೆ ಪ್ರತಿಕ್ರಿಯಿಸುತ್ತದೋ, ಅದು ಒಂದು ಹಳದಿ ದ್ರಾವಣ (C) ಯನ್ನು ಕೊಡುತ್ತದೆ. (A), (B) ಮತ್ತು (C) ಯನ್ನು ಗುರುತಿಸಿ. ಪ್ರತಿಕ್ರಿಯೆಗಳನ್ನು ವಿವರಿಸಿ.

- (c) ಸಂಯುಕ್ತ (B) ಯಾವುದರ ಅಣ್ಣಿಕ ಸೂತ್ರ  $C_2H_3N$  ವನ್ನು  $SnCl_2$  ಮತ್ತು  $HCl$ ನೊಂದಿಗೆ ಕರಗಿಸಿದ ಈಥರ್‌ನೊಂದಿಗೆ ಕಡಿತಗೊಳಿಸಿ ೧೦೮ ಜ್ಯೋತಿಕ ಸಂಯುಕ್ತ (A) ಯಾವುದರ ಅಣ್ಣಿಕ ಸೂತ್ರ  $C_2H_4O$  ಪಡೆಯುತ್ತೇವೆ. ಸಂಯುಕ್ತ (A) ಪೊಲೆನ್ಸ್ ರಿವಜೆಂಟನ್ನು ಕಡಿತಗೊಳಿಸುತ್ತದೆ. ಯಾವಾಗ ೧೦೮ ಹನಿ conc.  $H_2SO_4$  ನ್ನು ಸಂಯುಕ್ತ (A) ಗೆ ಸೇರಿಸಿದಾಗ ಸ್ಟ್ರೆಕ್ಟ್ ಸಂಯುಕ್ತ (C) ಆಗಿ ಪೊಲಿಮರ್‌ಸ್ ಆಗುತ್ತದೆ. (A), (B) ಮತ್ತು (C) ಯನ್ನು ಗುರುತಿಸಿ. ಪ್ರತಿಕ್ರಿಯೆಗಳನ್ನು ವಿವರಿಸಿ.
- (d) ಅನಂತಕ್ಕೆ ದುರ್ಬಲಗೊಳಿಸಿದ  $Al^{3+}$  ಮತ್ತು  $SO_4^{2-}$  ನ ಅಯಾನಿಕ ವಾಹಕತೆಯು  $189\text{ ohm}^{-1}\text{ cm}^2\text{ gm.equiv.}^{-1}$  ಮತ್ತು  $160\text{ ohm}^{-1}\text{ cm}^2\text{ gm.equiv.}^{-1}$ . ಅನಂತ ದುರ್ಬಲತೆಯಲ್ಲಿ ಎಲೆಕ್ಟ್ರಾಲ್ಟ್ರಾಫಿಲ್ ಈಕ್ಸ್‌ವಾಲೆಂಟ್ ಮತ್ತು ಮೋಲಾರ್ ವಾಹಕತೆಯನ್ನು ಕಂಡುಹಿಡಿಯಿರಿ.
- (a) An organic compound (A) of molecular formula  $C_6H_6O$ , gives violet colour with neutral ferric chloride. Compound (A) when refluxed with  $CHCl_3$  and  $NaOH$  gives two isomers (B) and (C). Compound (A) when added to diazomethane in alkaline medium gives an ether (D). Identify (A), (B), (C) and (D). Explain the reactions.
- (b) Compound (A) is an orange red crystal and also a powerful oxidising agent. Compound (A) when treated with potassium chloride and concentrated sulphuric acid evolves coloured gas (B). When KOH reacts with (A) an yellow solution of (C) is obtained. Identify (A), (B) and (C). Explain the reactions.

### OR

- (c) An organic compound (A) of molecular formula  $C_2H_4O$  is prepared by the reduction of compound (B) of molecular formula  $C_2H_3N$  dissolved in ether, with  $SnCl_2$  and  $HCl$ . Compound (A) reduces Tollen's reagent. When a drop of conc.  $H_2SO_4$  is added to compound (A), it polymerises to give a cyclic compound (C). Identify (A), (B) and (C). Explain the reactions.
- (d) Ionic conductance at infinite dilution of  $Al^{3+}$  and  $SO_4^{2-}$  are  $189\text{ ohm}^{-1}\text{ cm}^2\text{ gm.equiv.}^{-1}$  and  $160\text{ ohm}^{-1}\text{ cm}^2\text{ gm.equiv.}^{-1}$ . Calculate equivalent and molar conductance of the electrolytes at infinite dilution.